

Illustration 5 of SA 700 (Revised)

Auditor's Report on Financial Statement of Non-corporate entities

Standard on Auditing 700 (revised) Forming an opinion and reporting on Financial Statements is effective for audits of Financial Statements for periods beginning on or after 1st April 2018. Accordingly, the audit reports issued by auditor for the financial year 2018-19 and onwards are to be in compliance with SA 700 (Revised).

Illustration 5 annexed to SA 700 (Revised) in on the format of audit report on financial statement of non-corporates. The non-corporate entities include co-operative societies, associations, any other entities registered as per XYZ law, other than Companies Act 2013, As per the local laws, the auditors may be expected to furnish the audit report in local language. With reference to Karnataka State, the audit report is to be furnished in Kannada language. The co-operative audit department in Karnataka mandates the Financial Statements and auditor's report are to be necessarily published in Kannada. Therefore, I have attempted here to translate Illustration 5 of SA 700 (Revised) into Kannada language. The translated report along with original version of English report is presented in tabular form for ease in understanding and reference.

INDEPENDENT AUDITOR'S REPORT	ಸ್ವಾಯತ್ತ ಲೆಕ್ಕಪರಿಶೋಧಕರ ವರದಿ
[Appropriate Addressee]	(ಸೂಕ್ತ ವಿಳಾಸದಾರರಿಗೆ)
Opinion	ಅಭಿಪ್ರಾಯ
We have audited the financial statements of ABC & Associates (the entity), which comprise the balance sheet as at March 31, 20XX, and the Profit and Loss Account (and the cash flow statement) for the year	ನಾವು ಎಬಿಸಿ ಮತ್ತು ಸಹವರ್ತಿಗಳು (ಸಂಸ್ಥೆ) ಇವರ ದಿನಾಂಕ 31-03-20XX ರಲ್ಲಿ ಇದ್ದಂತಹ ಆಸ್ತಿ-ಹೊಣೆ ಪಟ್ಟಿ ಹಾಗೂ ಸದರಿ ದಿನಾಂಕದಂದು ಅಂತ್ಯಗೊಂಡ ವರ್ಷದ ಲಾಭ ಮತ್ತು ನಷ್ಟ ಲೆಕ್ಕ (ಮತ್ತು ನಗದು ಹರವಿನ ತಃಖ್ತೆ) ಹಾಗೂ ಪ್ರಮುಖ ಲೆಕ್ಕನೀತಿಗಳದೊಂದು ಸಾರಾಂಶವೂ ಸೇರಿದಂತೆ

<p>then ended, and notes to the financial statements, including a summary of significant accounting policies.</p>	<p>ಹಾಗೂ ಆರ್ಥಿಕ ತಃಖ್ತೆಗಳಿಗೆ ನೀಡಿರುವ ಟಿಪ್ಪಣಿಗಳನ್ನು ಹೊಂದಿರುವ ಆರ್ಥಿಕ ತಃಖ್ತೆಗಳನ್ನು ಲೆಕ್ಕಪರಿಶೋಧನೆ ಮಾಡಿರುತ್ತೇವೆ.</p>
<p>In our opinion, the accompanying financial statements of the entity are prepared, in all material respects, in accordance with XYZ Laws.</p>	<p>ನಮ್ಮ ಅಭಿಪ್ರಾಯದಲ್ಲಿ, ಈ ಜೊತೆಗೂಡಿಸಿರುವ ಸಂಸ್ಥೆಯ ಆರ್ಥಿಕ ತಃಖ್ತೆಗಳು ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿದ್ದು XYZ ಕಾಯಿದೆಯನ್ವಯ ಸಿದ್ಧಗೊಂಡಿವೆ.</p>
<p>Basis for Opinion</p>	<p>ಅಭಿಪ್ರಾಯಕ್ಕಾಗಿ ಆಧಾರ</p>
<p>We conducted our audit in accordance with Standards on Auditing (SAs). Our responsibilities under those Standards are further described in the Auditor’s Responsibilities for the Audit of the Financial Statements section of our report. We are independent of the entity in accordance with the ethical requirements that are relevant to our audit of the financial statements, and we have fulfilled our other responsibilities in accordance with these requirements. We believe that the audit evidence we have obtained is sufficient and appropriate to provide a basis for our opinion.</p>	<p>ಲೆಕ್ಕಪರಿಶೋಧನೆಯ ಪ್ರಮಾಣಕಗಳ ಅನ್ವಯ ನಾವು ನಮ್ಮ ಲೆಕ್ಕಪರಿಶೋಧನೆಯನ್ನು ನಿರ್ವಹಿಸಿದ್ದೇವೆ. ಆ ಪ್ರಮಾಣಕಗಳಡಿಯಲ್ಲಿ ನಮ್ಮ ಜವಾಬ್ದಾರಿಗಳನ್ನು “ಆರ್ಥಿಕ ತಃಖ್ತೆಗಳ ಲೆಕ್ಕಪರಿಶೋಧನೆಯಲ್ಲಿ ಲೆಕ್ಕಪರಿಶೋಧಕರ ಜವಾಬ್ದಾರಿಗಳು” ಎಂಬ ನಮ್ಮ ವರದಿಯ ಭಾಗದಲ್ಲಿ ಮತ್ತಷ್ಟು ವಿವರಿಸಲಾಗಿದೆ. ಆರ್ಥಿಕ ತಃಖ್ತೆಗಳ ನಮ್ಮ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ, ನೈತಿಕ ಅಗತ್ಯತೆಗಳ ಅನ್ವಯ, ನಾವು ಸಂಸ್ಥೆಯೊಂದಿಗೆ ಸ್ವತಂತ್ರತೆಯನ್ನು ಇರಿಸಿಕೊಂಡಿದ್ದೇವೆ. ಮತ್ತು ಅಂತಹ ಅಗತ್ಯತೆಗಳ ಅನ್ವಯ ನಮ್ಮ ಇತರೆ ಜವಾಬ್ದಾರಿಗಳನ್ನು ನಾವು ಪೂರೈಸಿದ್ದೇವೆ. ನಮ್ಮ ಅಭಿಪ್ರಾಯಕ್ಕೆ ನಾವು ಪಡೆದಿರುವ ಲೆಕ್ಕಪರಿಶೋಧನೆ ಪುರಾವೆಗಳು ಸಾಕಷ್ಟು ಮತ್ತು ಯುಕ್ತವಾದ ಆಧಾರವನ್ನು ಒದಗಿಸುತ್ತವೆಯೆಂದು ನಾವು ನಂಬಿದ್ದೇವೆ.</p>
<p>Responsibilities of Management and Those Charged with Governance for the Financial Statements</p>	<p>ಆರ್ಥಿಕ ತಃಖ್ತೆಗಳ ಬಗ್ಗೆ ಆಡಳಿತಮಂಡಳಿ ಮತ್ತು ನಿರ್ವಹಣೆ ವಹಿಸಿಕೊಂಡವರ ಜವಾಬ್ದಾರಿಗಳು</p>
<p>Management is responsible for the preparation of the financial statements in accordance with XYZ</p>	<p>ಆರ್ಥಿಕ ತಃಖ್ತೆಗಳನ್ನು XYZ ಕಾನೂನಿನನ್ವಯ ಸಿದ್ಧಪಡಿಸುವುದಕ್ಕೆ ಹಾಗೂ ಆರ್ಥಿಕ ತಃಖ್ತೆಗಳನ್ನು ಗುರುತರವಾದ ತಪ್ಪುಹೇಳಿಕೆಗಳಿಂದ</p>

<p>Law and for such internal control as management determines is necessary to enable the preparation of financial statements that are free from material misstatement, whether due to fraud or error.</p>	<p>ಮುಕ್ತವಾಗಿರುವಂತೆ, ಅವು ವಂಚನೆ ಅಥವಾ ದೋಷಗಳಿಂದಿರಬಹುದು, ಸಿದ್ಧಪಡಿಸಲು ಅನುವಾಗುವಂತೆ ಆಡಳಿತ ಮಂಡಳಿ ಅವಶ್ಯವೆಂದು ನಿರ್ಧರಿಸುವಂತಹ ಆಂತರಿಕ ನಿಯಂತ್ರಣಕ್ಕೆ ಆಡಳಿತ ಮಂಡಳಿಯು ಜವಾಬ್ದಾರಿಯಾಗಿರುತ್ತದೆ.</p>
<p>In preparing the financial statements, management is responsible for assessing the entity's ability to continue as a going concern, disclosing, as applicable, matters related to going concern and using the going concern basis of accounting unless management either intends to liquidate the entity or to cease operations, or has no realistic alternative but to do so.</p>	<p>ಸಂಸ್ಥೆಯನ್ನು ವಿಸರ್ಜಿಸುವ ಇರಾದೆ ಅಥವಾ ಕಾರ್ಯಾಚರಣೆಗಳನ್ನು ನಿಲ್ಲಿಸುವ ಅಥವಾ ಇಂತವುಗಳನ್ನು ಮಾಡದೆ ವಾಸ್ತವಿಕ ಅನ್ಯಮಾರ್ಗವಿಲ್ಲ ಎಂಬ ಸಂದರ್ಭವಿಲ್ಲದಿದ್ದಲ್ಲಿ, ಅನ್ವಯವಾಗುವಷ್ಟರ ಮಟ್ಟಿಗೆ, ಸಂಸ್ಥೆ ಮುಂದುವರೆಯುವ ಬಗೆಗಿನ ವಿಚಾರಗಳು ಮತ್ತು ಸಂಸ್ಥೆ ಮುಂದುವರಿಯುತ್ತದೆ ಎಂಬುದನ್ನು ಆಧರಿಸಿ ಬಳಸಲ್ಪಡುವ ಲೆಕ್ಕನಿರೂಪಣೆ ಮೂಲಕ, ಸಂಸ್ಥೆಯು ಮುಂದುವರಿದುಕೊಂಡು ಹೋಗುವ ಸಾಮರ್ಥ್ಯವನ್ನು ನಿರ್ಧರಿಸುವುದು, ಆರ್ಥಿಕ ತಃಖ್ತೆಗಳನ್ನು ಸಿದ್ಧಪಡಿಸುವಲ್ಲಿ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ.</p>
<p>Those charged with governance are responsible for overseeing the entity's financial reporting process.</p>	<p>ಸಂಸ್ಥೆಯ ನಿರ್ವಹಣೆಯನ್ನು ವಹಿಸಿಕೊಂಡವರು ಸಂಸ್ಥೆಯ ಆರ್ಥಿಕತೆ ವರದಿ ಮಾಡುವ ಪ್ರಕ್ರಿಯೆಯನ್ನು ಮೇಲ್ವಿಚಾರಿಸಲು ಜವಾಬ್ದಾರರಾಗಿರುತ್ತಾರೆ.</p>
<p>Auditor's Responsibilities for the Audit of the Financial Statements</p>	<p>ಆರ್ಥಿಕ ತಃಖ್ತೆಗಳ ಲೆಕ್ಕಪರಿಶೋಧನೆಯಲ್ಲಿ ಲೆಕ್ಕಪರಿಶೋಧಕರ ಜವಾಬ್ದಾರಿ</p>
<p>Our objectives are to obtain reasonable assurance about whether the financial statements as a whole are free from material misstatement, whether due to fraud or error, and to issue an auditor's report that includes our opinion. Reasonable assurance is a high level of assurance, but is not a guarantee that an audit conducted in accordance with SAs will always detect a material misstatement</p>	<p>ಆರ್ಥಿಕ ತಃಖ್ತೆಗಳು ಸಂಪೂರ್ಣವಾಗಿ, ವಂಚನೆ ಮತ್ತು ದೋಷದ ದೆಸೆಯಿಂದಾಗಿ, ಗುರುತರವಾದ ತಪ್ಪು ಹೇಳಿಕೆಗಳಿಂದ ಮುಕ್ತವಾಗಿವೆಯೇ ಎಂಬ ಬಗ್ಗೆ ಯುಕ್ತವಾದ ಭರವಸೆ ಪಡೆಯುವುದು ನಮ್ಮ ಉದ್ದೇಶವಾಗಿರುತ್ತದೆ. ಹಾಗೂ ನಮ್ಮ ಅಭಿಪ್ರಾಯವನ್ನು ಒಳಗೊಂಡಿರುವ ಲೆಕ್ಕಪರಿಶೋಧನಾ ವರದಿಯೊಂದನ್ನು ನೀಡುವುದಾಗಿರುತ್ತದೆ. ಯುಕ್ತವಾದ ಭರವಸೆಯು ಉನ್ನತ ಮಟ್ಟದ ಭರವಸೆಯಾಗಿದ್ದರೂ, ಲೆಕ್ಕಪರಿಶೋಧನೆ ಪ್ರಮಾಣಕಗಳನ್ವಯ ಮಾಡಿದ ಲೆಕ್ಕಪರಿಶೋಧನೆಯೊಂದು, ಗುರುತರವಾದ ತಪ್ಪು ಹೇಳಿಕೆಗಳಿದ್ದರೂ ಅವನ್ನು ಪತ್ತೆಮಾಡುತ್ತದೆ ಎಂದು ಎಲ್ಲ ಸಂದರ್ಭಗಳಲ್ಲೂ ಖಾತರಿಗೊಳಿಸಲಾಗುವುದಿಲ್ಲ.</p>

<p>when it exists. Misstatements can arise from fraud or error and are considered material if, individually or in the aggregate, they could reasonably be expected to influence the economic decisions of users taken on the basis of these financial statements.</p>	<p>ತಪ್ಪು ಹೇಳಿಕೆಗಳು ವಂಚನೆ ಅಥವಾ ದೋಷಗಳಿಂದ ಉದ್ಭವಿಸಬಲ್ಲವು ಹಾಗೂ ಅವು ಬಿಡಿಯಾಗಿ ಅಥವಾ ಒಟ್ಟಾರೆಯಾಗಿ, ಈ ಆರ್ಥಿಕ ತಃಖ್ತೆಗಳ ಆಧಾರದ ಮೇಲೆ, ಬಳಕೆದಾರರು ತೆಗೆದುಕೊಳ್ಳುವ ಆರ್ಥಿಕ ತೀರ್ಮಾನಗಳಲ್ಲಿ ತಕ್ಕಮಟ್ಟಿಗೆ ಪ್ರಭಾವ ಬೀರುವ ನಿರೀಕ್ಷೆಯಿದ್ದಲ್ಲಿ ಅವನ್ನು ಗುರುತರವಾದದ್ದು ಎಂದು ಪರಿಗಣಿಸಲಾಗುತ್ತದೆ.</p>
<p>As part of an audit in accordance with SAs, we exercise professional judgment and maintain professional skepticism throughout the audit. We also:</p>	<p>ಲೆಕ್ಕಪರಿಶೋಧನೆಯೊಂದರ ಭಾಗವಾಗಿ, ಲೆಕ್ಕಪರಿಶೋಧನೆ ಪ್ರಮಾಣಕಗಳ ಅನ್ವಯ, ನಾವು ವೃತ್ತಿಪರ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ ಹಾಗೂ ವೃತ್ತಿಪರ ಮನೋಭಾವವನ್ನು ಲೆಕ್ಕಪರಿಶೋಧನೆಯುದ್ದಕ್ಕೂ ಇರಿಸಿಕೊಂಡಿದ್ದೇವೆ. ನಾವು :</p>
<ul style="list-style-type: none"> • Identify and assess the risks of material misstatement of the financial statements, whether due to fraud or error, design and perform audit procedures responsive to those risks, and obtain audit evidence that is sufficient and appropriate to provide a basis for our opinion. The risk of not detecting a material misstatement resulting from fraud is higher than for one resulting from error, as fraud may involve collusion, forgery, intentional omissions, misrepresentations, or the override of internal control. 	<p>ಆರ್ಥಿಕ ತಃಖ್ತೆಗಳಲ್ಲಿನ ಗಣನೀಯವಾದ ತಪ್ಪು ಹೇಳಿಕೆಗಳ, ಅವು ವಂಚನೆ ಅಥವಾ ದೋಷದಿಂದಿರಬಹುದು, ಅಪಾಯವನ್ನು ಗುರುತಿಸುತ್ತೇವೆ ಮತ್ತು ನಿಗದಿಗೊಳಿಸುತ್ತೇವೆ, ಅಂತಹ ಅಪಾಯಗಳಿಗೆ ಸ್ಪಂದಿಸುವಂತೆ ಲೆಕ್ಕಪರಿಶೋಧನಾ ಕಾರ್ಯವಿಧಾನವನ್ನು ರೂಪಿಸುತ್ತೇವೆ ಮತ್ತು ಕಾರ್ಯರೂಪಕ್ಕಳಿಸುತ್ತೇವೆ. ಹಾಗೂ ನಮ್ಮ ಅಭಿಪ್ರಾಯಕ್ಕಾಗಿ ಆಧಾರವೊದಗಿಸುವ ಸಾಕಷ್ಟು ಮತ್ತು ಸೂಕ್ತವಾದ ಲೆಕ್ಕಪರಿಶೋಧನಾ ಪುರಾವೆಗಳನ್ನು ಪಡೆಯುತ್ತೇವೆ. ವಂಚನೆಯ ಫಲವಾದ ಗಣನೀಯ ತಪ್ಪುಹೇಳಿಕೆಯನ್ನು ಪತ್ತೆಮಾಡದ ಅಪಾಯವು ದೋಷವೊಂದರ ಫಲವಾಗಿರುವುದಕ್ಕಿಂತ ಅಧಿಕವಾಗಿರುತ್ತದೆ. ಏಕೆಂದರೆ, ವಂಚನೆಯು ಅಕ್ರಮ ಮೈತ್ರಿ, ನಕಲಿಕೆ, ಉದ್ದೇಶಿತ ಸಡಿಲಿಕೆಗಳು, ತಪ್ಪು ನಿರೂಪಣೆಗಳು ಅಥವಾ ಆಂತರಿಕ ನಿಯಂತ್ರಣಗಳ ಅತಿಕ್ರಮಣಗಳನ್ನು ಒಳಗೊಂಡಿರಬಹುದು.</p>
<ul style="list-style-type: none"> • Obtain an understanding of internal control relevant to the audit in order to design audit procedures that are appropriate in the 	<p>ಲೆಕ್ಕಪರಿಶೋಧನೆಯ ಕಾರ್ಯವಿಧಾನಗಳನ್ನು ಸಂಧರ್ಭೋಚಿತವಾಗಿ ನಿಯೋಜಿಸಲು, ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ಆಂತರಿಕ ನಿಯಂತ್ರಣಗಳ ಬಗ್ಗೆ ಒಂದು ತಿಳುವಳಿಕೆಯನ್ನು ಸಹಾ</p>

<p>circumstances, but not for the purpose of expressing an opinion on the effectiveness of the entity's internal control.</p>	<p>ಪಡೆದಿದ್ದೇವೆ ಪರಂತು ಸಂಸ್ಥೆಯ ಆಂತರಿಕ ನಿಯಂತ್ರಣಗಳ ಪರಿಣಾಮಕಾರಕತ್ವದ ಬಗ್ಗೆ ಅಭಿಪ್ರಾಯವೊಂದನ್ನು ವ್ಯಕ್ತಪಡಿಸುವ ಉದ್ದೇಶಕ್ಕಲ್ಲ.</p>
<p>Evaluate the appropriateness of accounting policies used and the reasonableness of accounting estimates and related disclosures made by management.</p>	<p>ಬಳಸಿರುವ ಲೆಕ್ಕನೀತಿಗಳ ಔಚಿತ್ಯತೆ, ಹಾಗೂ ಲೆಕ್ಕಾಚಾರದ ಅಂದಾಜುಗಳ ಸಮರ್ಪಕತೆ ಹಾಗೂ ತತ್ಸಂಬಂಧ ಆಡಳಿತಮಂಡಳಿ ಮಾಡಿರುವ ಸಂಬಂಧಿಸಿದ ಅನಾವರಣಗಳ ಮೌಲ್ಯಮಾಪನ ಮಾಡುತ್ತೇವೆ.</p>
<p>• Conclude on the appropriateness of management's use of the going concern basis of accounting and, based on the audit evidence obtained, whether a material uncertainty exists related to events or conditions that may cast significant doubt on the entity's ability to continue as a going concern. If we conclude that a material uncertainty exists, we are required to draw attention in our auditor's report to the related disclosures in the financial statements or, if such disclosures are inadequate, to modify our opinion. Our conclusions are based on the audit evidence obtained up to the date of our auditor's report. However, future events or conditions may cause the entity to cease to continue as a going concern.</p>	<p>ಸಂಸ್ಥೆ ಮುಂದುವರಿಕೆಯನ್ನು ಆಧರಿಸಿದ ಲೆಕ್ಕವಿಧಾನವನ್ನು ಆಡಳಿತಮಂಡಳಿಯವರು ಬಳಸಿರುವ ಸಮರ್ಪಕತೆಯ ಬಗ್ಗೆ ಮತ್ತು ಪಡೆದಿರುವ ಲೆಕ್ಕಪರಿಶೋಧನೆ ಪುರಾವೆಗಳ ಆಧರಿಸಿ, ಸಂಸ್ಥೆಯು ಮುಂದುವರೆದು ಹೋಗಬಲ್ಲ ಸಾಮರ್ಥ್ಯದ ಮೇಲೆ ಪ್ರಮುಖ ಸಂದೇಹ ಹುಟ್ಟಿಸಬಹುದಾದಂತಹ ಘಟನೆಗಳು ಅಥವಾ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ಒಂದು ಗಣನೀಯವಾದ ಅನಿಶ್ಚಿತತೆ ಇದೆಯೇ ಎಂದು ಸಹಾ ನಿರ್ಣಯಿಸುತ್ತೇವೆ. ಗಣನೀಯವಾದ ಅನಿಶ್ಚಿತತೆಯೊಂದು ಇದೆಯೆಂದು ನಾವು ನಿರ್ಣಯಿಸಿದರೆ, ಸಂಭಂದಿಸಿದ ಅನಾವರಣಗಳು ಆರ್ಥಿಕ ತಃಖ್ತೆಗಳಲ್ಲಿರುವ ಬಗ್ಗೆ ನಮ್ಮ ಲೆಕ್ಕಪರಿಶೋಧನಾ ವರದಿಯಲ್ಲಿ ನಾವು ಗಮನ ಸೆಳೆಯಬೇಕಾಗಿರುತ್ತದೆ ಅಥವಾ ಅಂತಹಾ ಅನಾವರಣಗಳು ತಕ್ಕುದಾಗಿರದಿದ್ದರೆ ನಮ್ಮ ಅಭಿಪ್ರಾಯವನ್ನು ಮಾರ್ಪಡಿಸಬೇಕಾಗುತ್ತದೆ. ನಮ್ಮ ನಿರ್ಣಯಗಳು ನಮ್ಮ ಲೆಕ್ಕಪರಿಶೀಲನಾ ವರದಿಯ ದಿನಾಂಕದವರೆಗೆ ಪಡೆದಿರುವ ಲೆಕ್ಕಪರಿಶೋಧನಾ ಪುರಾವೆಗಳನ್ನು ಆಧರಿಸಿವೆ. ಆದಾಗ್ಯೂ, ಭವಿಷ್ಯದ ಘಟನೆಗಳು ಮತ್ತು ಸ್ಥಿತಿಗತಿಗಳು ಸಂಸ್ಥೆಯು ಮುಂದುವರೆದುಕೊಂಡು ಹೋಗುವುದನ್ನು ತಡೆಗಟ್ಟಲು ಕಾರಣವಾಗಬಹುದು.</p>

<p>We communicate with those charged with governance regarding, among other matters, the planned scope and timing of the audit and significant audit findings, including any significant deficiencies in internal control that we identify during our audit.</p>	<p>ನಮ್ಮ ಲೆಕ್ಕಪರಿಶೋಧನೆಯು ನಡೆಯುತ್ತಿರುವಾಗ, ಆಂತರಿಕ ನಿಯಂತ್ರಣಗಳಲ್ಲಿ ನಮಗೆ ಕಂಡುಬಂದ ಪ್ರಮುಖ ನ್ಯೂನತೆಗಳೇನಾದರೂ ಇದ್ದಲ್ಲಿ ಅವು ಸೇರಿದಂತೆ, ಯೋಜಿತ ವ್ಯಾಪ್ತಿ ಮತ್ತು ಲೆಕ್ಕಪರಿಶೋಧನೆ ಸಮಯಸೂಕ್ತತೆ ಮತ್ತು ಲೆಕ್ಕಪರಿಶೋಧನೆಯಲ್ಲಿ ದೊರೆತ ಮುಖ್ಯಾಂಶಗಳ ಬಗ್ಗೆ, ಇತರೆ ಹಲವು ವಿಚಾರಗಳೂ ಸೇರಿದಂತೆ, ಆಡಳಿತ ವಹಿಸಿಕೊಂಡಿರುವವರ ಜೊತೆ ನಾವು ಮಾತನಾಡುತ್ತೇವೆ.</p>
<p>For XYZ & Co Chartered Accountants (Firm's Registration No.)</p> <p>Signature (Name of the Member Signing the Audit Report) (Designation) (Membership No. XXXXX)</p>	<p>XYZ & ಕಂಪನಿ ಪರವಾಗಿ ಸನ್ನದು ಲೆಕ್ಕಿಗರು (ಫರ್ಮ ನೋಂದಣಿ ಸಂಖ್ಯೆ)</p> <p>ಸಹಿ (ಲೆಕ್ಕಪರಿಶೋಧನೆ ವರದಿ ಸಹಿ ಮಾಡಿದ ಸದಸ್ಯರ ಹೆಸರು) (ಪದನಾಮ) (ಸದಸ್ಯತ್ವ ಸಂಖ್ಯೆ XXXXX)</p>
<p>Place of Signature: Date:</p>	<p>ಸಹಿ ಮಾಡಿದ ಸ್ಥಳ : ದಿನಾಂಕ :</p>

This is the verbatim translation of the original report of SA 700 (Revised). Your feedback may please reach to my email-Id h.shivakumar@icai.org

I request the Chartered Accountant friends to go thru the translation and suggest the changes, if any, for the improvement of translated version. Considering the feedback received, I will publish the Kannada version of Illustration 3 of SA 700 (Revised) Audit Report on Financial Statements of Companies.